



**ಕರ್ನಾಟಕ ಸರ್ಕಾರ**  
**(ವಾಣಿಜ್ಯ ತೆರಿಗೆಗಳ ಇಲಾಖೆ)**

ಸಂಖ್ಯೆ: ವಾತೆಜಂಆ(ಆ)/ವಿ.3/ವಾಶಾ/ಸಿ.ಆರ್-7/2021-22

ಡಿ.ಸಂಖ್ಯೆ: 1185/21-22

ವಾಣಿಜ್ಯ ತೆರಿಗೆಗಳ ಜಂಟಿ ಅಯುಕ್ತರವರ ಕಛೇರಿ (ಆಡಳಿತ)

ವಿ.ಸ & ಸೇ. ತೆ-3, ಬಿ-ಬ್ಲಾಕ್, ಟಿ.ಎಂ.ಸಿ,

2ನೇ ಮಹಡಿ, ಶಾಂತಿನಗರ, ಬೆಂಗಳೂರು-27

ದೂರವಾಣಿ: 080-22221048, ದಿನಾಂಕ: 10.01.2022

### ಟೆಂಡರ್ ಪ್ರಕಟಣೆ

ವಿಷಯ: ಟೆಂಡರ್ ಮುಖ್ಯಾಂತರ ಅಧಿಕೃತ ಕ್ರಾವೆಲ್ ವಿಜ್ಞಾಪನೆ / ಸಂಪನ್ಮೂಲ ಮಾರ್ಕೆಟ್ ವಾಹನ ಬಾಳಕರಾಗಿರುವವರಿಂದ ಒಂದು ಖಾಸಗಿ ವಾಹನದ ಸೇವೆಯನ್ನು ಪಡೆಯುವ ಕುರಿತು.

ಉಲ್ಲೇಖ: 1. ಇನ್ ಸರ್ಕಾರದ ಆಡಳಿತ ಸಂಖ್ಯೆ: ಸಿ.ಆರ್.ಸಿ.ಎ/96/ಶಿ.ವಾನಿ/2012, ದಿನಾಂಕ: 23/08/2012.

2. ಮಾನ್ಯ ವಾಣಿಜ್ಯ ತೆರಿಗೆಗಳ ಅಯುಕ್ತರ ಪತ್ರ ಸಂಖ್ಯೆ: ವಿ.ಸಿ.ಎ/ಸಿ.ಆರ್-07/2015-16.  
ದಿನಾಂಕ: 07.01.2022.

\*\*\*\*\*

ವಾಣಿಜ್ಯ ತೆರಿಗೆಗಳ ಜಂಟಿ ಅಯುಕ್ತರ(ಆಡಳಿತ), ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-3, ಶಾಂತಿನಗರ, ಬೆಂಗಳೂರು-27 ಇವರು ವಿಭಾಗದ ಕಛೇರಿಯ ಉಪಯೋಗಕ್ಕಾಗಿ 01 ಖಾಸಗಿ ವಾಹನವನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆಯಲು ಉಲ್ಲೇಖಿತ(2)ರ ಮಾನ್ಯ ಅಯುಕ್ತರವರ ಪತ್ರದಲ್ಲಿ ಅನುಮತಿಯನ್ನು ನೀಡಲಾಗಿರುತ್ತದೆ.

ಅಧಿಕೃತ ಕ್ರಾವೆಲ್ ವಿಜ್ಞಾಪನೆ / ಸಂಪನ್ಮೂಲ ಮಾರ್ಕೆಟ್ ವಾಹನ ಬಾಳಕರಾಗಿರುವವರಿಂದ ಇಲಾಖೆಯ ಪರತ್ವ ಮತ್ತು ನಿಬಂಧನೆಗಳಿಗೆ ಒಳಪಟ್ಟು ದ್ವಿ-ಲಕೋಟೆ ಪದ್ಧತಿಯಲ್ಲಿ ಟೆಂಡರ್‌ನ್ನು ಆಹ್ವಾನಿಸಲಾಗಿದ್ದು, ಆಸ್ತಿಯುಳ್ಳವರು ಅಜ್ಞಾಯನ್ನು ಕಛೇರಿಗೆ ಈ ಕೆಳಕಂಡ ವಿವರಗಳೊಂದಿಗೆ ಸಲ್ಲಿಸಬಹುದಾಗಿರುತ್ತದೆ.

1. ಅಜ್ಞಾ ಸಲ್ಲಿಸುವ ವಿಧ : ದ್ವಿ-ಲಕೋಟೆ ಪದ್ಧತಿ
2. ಅಜ್ಞಾ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ: 13-01-2022 ಸಂಚೇ 4.00 ಗಂಟೆಗೆ
3. ಲಕೋಟೆ ತೆರೆಯುವ ದಿನಾಂಕ : ದಿನಾಂಕ: 13-01-2022 ಸಂಚೇ 5.00 ಗಂಟೆಗೆ
4. ವಾಹನದ ಮಾದರಿ: : 2015 ಮತ್ತು ನಂತರದ ಖಾಸಗಿ ವಾಹನ.
5. ಮಾಸಿಕ ಬಾಡಿಗೆಯ ಗರಿಷ್ಠ ಮೊತ್ತ : ಮಾಸಿಕ ಬಾಡಿಗೆಯ ಗರಿಷ್ಠ ಮೊತ್ತ ರೂ. 25,000/-.
6. ವಾಹನದ ಗುತ್ತಿಗೆ ಸೇವಾ ಅವಧಿ: ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಈ ವಿಭಾಗಕ್ಕೆ ಒದಗಿಸುವ ಕಾಲಮೀತಿಯು ದಿನಾಂಕ: 17-01-2022 ರಿಂದ 31/03/2022ರವರೆಗೆ ಇರುತ್ತದೆ, ಅಗತ್ಯವಿದ್ದರೆ ಇವೇ ಪರತ್ವ ಮತ್ತು ನಿಬಂಧನೆಗಳಿಗೆ ಒಳಪಟ್ಟು ಅಥವಾ ಇನ್ನೂ ಹೆಚ್ಚಿನ ಪರತ್ವಗಳ ಜೊತೆಗೆ ಒಂದು ತ್ಯಾಪಾಸಿಕದ ಅವಧಿಗೆ ವಾಹನ ಮಾರ್ಕೆಟ್ ಮತ್ತು ಈ ಇಲಾಖೆಯ ಅಯುಕ್ತರ ಲಿಂಗಿತ ಇಲ್ಲಿಯ ಮೇರೆಗೆ ಮುಂದುವರಿಸಬಹುದಾಗಿದೆ. ಇದಕ್ಕೂ ಮೊದಲು ಕರಾರು ರದ್ದುಗೊಳಿಸುವ ಹಕ್ಕು ಮಾನ್ಯ ಅಯುಕ್ತರು / ಜಂಟಿ ಅಯುಕ್ತರವರದ್ವಾಗಿರುತ್ತದೆ.

7. ಅಜ್ಞಾದಾರರು ಕಛೇರಿಗೆ ಸಲ್ಲಿಸಬೇಕಾದ ನಮೂನೆಯ ವಿವರಗಳು:

ಅ. ಅಜ್ಞಾದಾರರ ಹೆಸರು:

ಅಜ್ಞಾದಾರರ ಹೆಸರು ದಷ್ಟೆ ಅವ್ವರಗಳಲ್ಲಿ, ಅಜ್ಞಾದಾರರ ವಿಳಾಸ ಹಾಗೂ ಇತ್ತೀಚಿನ ಪಾಕ್ ಪೋಲ್ಯೂ ಅಳತೆಯ ಏರಡು ಭಾವಚಿತ್ರಗಳು.

ಪರಾ.ತೆ.ಜಂ.ಆ.(ಆ)



**A. ವಿಳಾಸದ ದಾಖಲೆಗಳು:**

ಮುತ್ತದಾರರ ಗುರುತಿನ ಚೀಟಿ/ರೇಫೆನ್ಸ್ ಕಾರ್ಡ್/ಅಥವಾ ಕಾರ್ಡ್/ಪಾಸ್ ಮೋಟ್‌ ಅಥವಾ ಇತರೆ ಭಾವಚಿತ್ರ ಹೊಂದಿರುವ ಬುನಾವಣ್ಣ ಗುರುತಿನ ಚೀಟಿ ಹಾಗೂ ಶಾಯಂ ವಿಳಾಸ ದಾಖಲೆ.

**B. ಬ್ಯಾಂಕ್ ಶಾತೆಯ ವಿವರಗಳು:**

ಉಲ್ಲಿತಾಯ ಶಾತೆ ಹೊಂದಿರುವ ಬ್ಯಾಂಕ್‌ನ ಹೆಸರು, ವಿಳಾಸ, ಉಲ್ಲಿತಾಯ ಶಾತೆಯ ಸಂಖ್ಯೆ ಹಾಗೂ ಚೆಕ್‌ನ ಪ್ರತಿ.

**C. ಇತರೆ ದಾಖಲಾತಿಗಳು:**

ಕಡ್ಡಾಯವಾಗಿ ಪಾನೋಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಪ್ರತಿಗಳು ಹಾಗೂ ಮಾಲೀಕರಿಗೆ ಸಂಬಂಧಿಸಿದಂತೆ ತ್ಯೈವಿಂಗ್ ಲೈಸೆನ್ಸ್, ಡಾಲಕರ ದೈಹಿಕ ಸಾಮಧ್ಯ ಪ್ರಮಾಣ ಪತ್ರ.

**8. ಶಾಸಗಿ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳು:**

ಅ. ವಾಹನದ ನೋಂದಣಿ ಮಸ್ತಕದ ಪ್ರತಿ.

ಆ. ವಾಹನದ ವಿವಾ ಪಾಲಿಸಿಯ ಪ್ರತಿ

ಇ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ವಾಹನ ಭಾಲನಾ ಪರವಾನಿ ಪ್ರತಿ.

ಈ. ರಸ್ತೆ ತೆರೆಗೆಯನ್ನು (Road Tax) ಸಂಬಂಧಿಸಿದ ಇಲಾಖೆಗೆ ಪಾವತಿಸಿರುವ ವಿವರದ ಪ್ರತಿ

ಉ. ವಾಯು ಮಾಲಿನ್ಯ ಇಲಾಖೆಯವರು ನೀಡುವ ಪ್ರಮಾಣ ಪತ್ರ.

**9. ಟೆಂಡರ್ ಪ್ರಕಟಣೆಯ ಪ್ರರಶ್ನೆ ಮತ್ತು ನಿಬಂಧನೆಗಳು**

1. ಈ ಟೆಂಡರ್ ಅಧಿಸೂಚನೆಯಲ್ಲಿ ಇರುವ ಪ್ರರಶ್ನೆಗಳಲ್ಲದೇ ಸುಗಮ ಸೇವೆಯ ನಿರ್ವಹಣೆಗಾಗಿ ಬೇಕಾಗುವ ಇತರೆ ಯಾವುದೇ ಪ್ರರಶ್ನೆಗಳನ್ನು ವಿಧಿಸುವ ಅಧಿಕಾರವನ್ನು ವಾರ್ಷಿಕ ತೆರಿಗೆಗಳ ಇಲಾಖೆಯ ಜಂಟಿ ಆಯುಕ್ತರು (ಅಡಳಿತ), ವಿಭಾಗಿಯ ಸರಕು ಮತ್ತು ಸೇವಾ ತೆರಿಗೆ ಕಳ್ಳೇರಿ-3, ಶಾಂತಿನಗರ, ಬೆಂಗಳೂರು-560027 ಇವರು ಹೊಂದಿರುತ್ತಾರೆ.

2. ಮೇಲ್ಮಂಡ ವಿವರಗಳು ಹಾಗೂ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಮುಚ್ಚಿದ ಲಕ್ಷೋಟೆಂದ್ಲಿಟ್ಟು, ಲಕ್ಷೋಟೆಯ ಮೇಲೆ ದಷ್ಟ ಅಕ್ಷರದಲ್ಲಿ ಶಾಸಗಿ ವಾಹನಗಳ ಸೇವೆ ಎಂದು ನಮೂದಿಸುವುದು.

3. ಪೂರ್ವ ವಿವರಗಳು ಹಾಗೂ ಮೇಲ್ಮಂಡ ದಾಖಲಾತಿಗಳನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಅಂತಹ ಅಜ್ಞಿಗಳನ್ನು ತಿರಸ್ತಿಸಲಾಗುವುದು.

4. ಅರ್ಜಿಯನ್ನು ವಾರ್ಷಿಕ ತೆರಿಗೆ ಜಂಟಿ ಆಯುಕ್ತರವರ ಕಳ್ಳೇರಿ(ಆ) ವಿಭಾಗಿಯ ಸರಕು ಮತ್ತು ಸೇವಾ ತೆರಿಗೆ ಕಳ್ಳೇರಿ-03, ಬಿ.ಎಂ.ಟಿ.ಸಿ ಕಟ್ಟಡ, ಟಿ.ಟಿ.ಎಂ.ಸಿ ಬಿ ಬ್ಲಾಕ್, 2ನೇ ಮಹಡಿ, ಶಾಂತಿನಗರ, ಬೆಂಗಳೂರು-27. ಇವರ ಕಳ್ಳೇರಿಯಲ್ಲಿ ಸಲ್ಲಿಸುವುದು.

5. ಅರ್ಜಿಯನ್ನು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪಡೆಯುವುದು ಹಾಗೂ ಕಾರ್ಯ ನಿರ್ವಹಣೆಯಲ್ಲಿ ಹಾಲಿಸಬೇಕಾದ ನಿಯಮಗಳು/ ಪ್ರರಶ್ನೆಗಳ ವಿವರಗಳ ಪಟ್ಟಿ ಅನ್ವಯ ಕಡ್ಡಾಯವಾಗಿ ನಿಯಮಗಳನ್ನು ಅರ್ಹಗೊಳ್ಳುವ ವಾಹನ ಮಾಲೀಕರು ಕಡ್ಡಾಯವಾಗಿ ಪಾಲಿಸತಕ್ಕದ್ದು.

6. ಅರ್ಹಗೊಂಡು ಆಯ್ದುಯಾದ ವಾಹನ ಮಾಲೀಕರು ತಮಗೆ ನೀಡಿದ ಕಾರ್ಯಾದೇಶದಂತೆ ಕಾರ್ಯ ನಿರ್ವಹಣೆ ದಿನಾಂಕದಲ್ಲಿ ಇವರ ಸೇವೆಯನ್ನು ಯಾವುದೇ ಮುನ್ಮೂಲಿಕೆ ಇಲ್ಲದೇ ರದ್ದು ಪಡಿಸುವ ಅಧಿಕಾರವನ್ನು ವಾರ್ಷಿಕ ತೆರಿಗೆಗಳ ಇಲಾಖೆಯ ಜಂಟಿ ಆಯುಕ್ತರು(ಅಡಳಿತ), ವಿಭಾಗಿಯ ಸರಕು ಮತ್ತು ಸೇವಾ ತೆರಿಗೆ ಕಳ್ಳೇರಿ-03, ಶಾಂತಿನಗರ, ಬೆಂಗಳೂರು-560027 ಇವರು ಹೊಂದಿರುತ್ತಾರೆ.

7. ಅನಾರೋಗ್ಯಪೂರ್ವಕ ಸೇರಿದಂತೆ ಅನಿವಾಯ ಸಂದರ್ಭಗಳಲ್ಲಿ ತಿಂಗಳಲ್ಲಿ ಒಂದು ದಿನ ಮಾತ್ರ ಕಳ್ಳೇರಿ ಮುಖ್ಯರಿಂದ / ಹಂಚಿಕೆಯಾದ ಅಧಿಕಾರಿಯವರಿಂದ

ವಾಹನದ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಲೇಬೇಕು. ಈ ಬದಲಿ ವ್ಯವಸ್ಥೆಯು ರಚಿತ ಅವಧಿಗೆ ಪೂರ್ವಪ್ರಮಾಣದಲ್ಲಿ ಇರತಕ್ಕದ್ದು. ಇಲ್ಲಿದಿದ್ದರೆ, ಗೈರುಹಾಜರಿ ದಿವಸ ಏಂದು ಪರಿಗಣಿಸಿ ಬಾಡಿಗೆ ಕಡಿತಗೊಳಿಸಲಾಗುವುದು.

ಜೋತೆಗೆ ಸಾರ್ವತ್ರಿಕ ರಜೆ ದಿನಗಳಲ್ಲಿ ಅಗತ್ಯ ಬಿಧ್ಯಾಗ ತುರಸ ಕೆಲಸಗಳ ಸಂಭರಣಗಳಲ್ಲಿ ವಾಹನ ಚಾಲಕರು ಹಚ್ಚಿವರಿ ಬಾಡಿಗೆಯನ್ನು ನಿರೀಕ್ಷಿಸದೆ ಕಳೆಯಿರುತ್ತದೆ.

8. ಮಾಸಿಕ ಬಾಡಿಗೆ ಆಧಾರದ ಮೇಲೆ ಹಾಗೂ ಆದೇಶದಲ್ಲಿನ ದರಪಟ್ಟಿಗೆ ಒಳಪಟ್ಟು ಮಾತ್ರ ವಾಹನಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ.

9. ಖಾಸಗಿ ವಾಹನ ಚಾಲಕರು ಕಟ್ಟಿನಿಟ್ಟಿ ಸಮಯಪಾಲನೆ ಮಾಡತಕ್ಕದ್ದು. ಕಳೆಯಿರುತ್ತಿರುವ ಅಧಿಕಾರಿಗಳು ಸಂಬಂಧಿಸಿದಂತೆ ಎಲ್ಲಾ ಕಳೆಯಿರಿರುತ್ತಿರುವ ಕಾರ್ಯ ನಿರ್ವಹಣೆಗೆ ಕಾಲಮಿತಿಯ ನಿರ್ಬಂಧವಿಲ್ಲದೆ ನಿರ್ವಹಣೆಯನ್ನು ವಾಹನ ಉಪಯೋಗಿಸುವ ಕಳೆಯಿರಿಯ ಮುಖ್ಯರು /ಹಂಚಿಕೆಯಾದ ಅಧಿಕಾರಿಯವರಿಂದ ಈ ಕುರಿತು ದೂರುಗಳು ಬಂದಲ್ಲಿ ಅಂತಹ ವಾಹನದ ಬಳಕೆಯನ್ನು ತಕ್ಕಣ ನಿಲ್ಲಿಸುವ ಆಧಾರ ಒಪ್ಪಂದವನ್ನು ರದ್ದುಪಡಿಸುವ ಅಧಿಕಾರ ಜಂಟಿ ಆಯುಕ್ತರವರು ಹೊಂದಿರುತ್ತಾರೆ.

10. ಯಾವುದೇ ತಿಂಗಳಿನ ವಾಹನ ಬಾಡಿಗೆ ಹಣವನ್ನು ಆದರ ಮುಂದಿನ ತಿಂಗಳು ವಾಹನ ವಾಲೀಕರು ಸಲ್ಲಿಸುವ ಬಿಲ್ಲಿನ ಆಧಾರದ ಮೇಲೆ ಪಾವತಿಸಲಾಗುವುದು. ಕಳೆಯಿರುತ್ತಿರುವ ಮುಖ್ಯರಿಂದ / ಹಂಚಿಕೆಯಾದ ಅಧಿಕಾರಿಯವರಿಂದ ವಾಹನದ ಲಾಗ್ ಪುಸ್ತಕದ ಆ ತಿಂಗಳಿಗೆ ಸಂಬಂಧಿಸಿದಂತೆ ವಾಹನ ಚಾಲನೆಯ ಬಗೆಗಿನ ದೃಢೀಕೃತವಾದ ನಕಲು ಪ್ರತಿ ಮತ್ತು ವಾಹನ ಉಪಯೋಗಿಸಿದ ಕಳೆಯಿರಿಯ ಮುಖ್ಯರು / ಹಂಚಿಕೆಯಾದ ಅಧಿಕಾರಿಯವರಿಂದ ಸೂಕ್ತ ಪ್ರಮಾಣ ಪತ್ರದ ಜೋತಿಗೆ ವಾಹನದ ಬಾಡಿಗೆಯ ಬಿಲ್ಲನ್ನು ಪ್ರತಿ ತಿಂಗಳ ಕ್ರಮೀಕೊಳ್ಳಿಸಲಾಗಿ ಸಲ್ಲಿಸತಕ್ಕದ್ದು.

11. ವಾಹನವನ್ನು ಸರ್ಕಾರಿ ಕೆಲಸಕ್ಕೆ ಉಪಯೋಗಿಸುವಾಗ ಸರ್ಕಾರಿ ಕೆಲಸದ ಸೇವೆಯಲ್ಲಿ ಎಂಬ ನಾಮಫಲಕವಿರಬೇಕು. ಪಾರ್ಕಿಂಗ್ ಶೆಲ್, ಟೋಲ್ ಶೆಲ್ ಹಾಗೂ ಇತ್ಯಾದಿಗಳನ್ನು ವಾಹನ ವಾಲೀಕರೇ / ಚಾಲಕರೇ ಭರಿಸತಕ್ಕದ್ದು.

12. ವಾಹನವನ್ನು ಚಾಲನೆ ಮಾಡುವಾಗ ಮತ್ತು ಕರ್ತವ್ಯದಲ್ಲಿರುವಾಗ ಕಡ್ಡಾಯವಾಗಿ ಸಮರ್ಪಣವನ್ನು ಧರಿಸತಕ್ಕದ್ದು.

13. ವಾಹನದ ಯಾವುದೇ ಕಾನೂನು ಉಲ್ಲಂಘನೆಗೆ ಸ್ವತಃ ವಾಲೀಕರೇ ಜವಾಬ್ದಾರರಾಗಿರುತ್ತಾರೆ.

14. ವಾಹನವು ಕಳೆಯಿರಿಯ ಕೆಲಸಕ್ಕೆ ಉಪಯೋಗಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಕಾಲಕಾಲಕ್ಕೆ ಸರಿಯಾಗಿ ಉಪಯೋಗಿಸಿದ ವಿವರದೊಂದಿಗೆ ಓಟ್‌ಶೈಲಿನಲ್ಲಿ ಭರಿತ ಮಾಡಿ ಸಹಿ ಮಾಡುವುದು.

15. ಈ ಇಲಾಖೆಗೆ ಹೊರಗುತ್ತಿಗೆ ಆಧಾರದ ಮೇಲೆ ವಾಹನವನ್ನು ಪಡೆದಿರುವಂತಹ ಅವಧಿಯಲ್ಲಿ ಬೇರೆ ಯಾವುದೇ ಇಲಾಖೆಯಲ್ಲಿ ಆಧಾರ ಖಾಸಗಿ ಸಂಸ್ಥೆಯಲ್ಲಿ ಆಧಾರ ಬೇರೆ ಇನ್‌ಪ್ರೈಸ್ ಕೆಲಸಗಳಿಗೆ ವಾಹನಗಳನ್ನು ಉಪಯೋಗಿಸುವಂತಿಲ್ಲ ಹಾಗೂ ವಾಹನವನ್ನು ಪೂರ್ವವಾಗಿ ವಾಣಿಜ್ಯ ತರಿಗೆ ಇಲಾಖಾ ಸೇವೆಗಾಗಿ ಮೀಸಲಿದತಕ್ಕದ್ದು.

16. ಈ ಭಾಗದ ಅಧಿಕಾರಿಗಳು ರಜೆ/ ಅನ್ಸೆವೆ/ ಇನ್‌ಪ್ರೈಸ್ ಕಳೆಯಿರಿ ಕಾರ್ಯನಿರ್ಮಿತ ಕಳೆಯಿರಿಯಿಂದ ಹೊರಗೆ ತೆರಳಿದ ಸಂಭರಣದಲ್ಲಿ ಆವರಿಗೆ ಸಂಬಂಧಿಸಿದ ವಾಹನ ಚಾಲಕರು ಆ ದಿನ ಪೂರ್ವಾಂಕ 10-00 ಗಂಟೆಗೆ ಕಡ್ಡಾಯವಾಗಿ ವಾಣಿಜ್ಯ ತರಿಗೆಗಳ ಸಹಾಯಕ ಆಯುಕ್ತರು(ಕೇಂದ್ರ ಕಳೆಯಿರಿ) ಇವರ ಬಳಿ ವರದಿ ಮಾಡಿಕೊಂಡು ಕಳೆಯಿರಿ ಆವರಣದಲ್ಲಿಯೇ ವಾಹನದೊಂದಿಗೆ ಇರತಕ್ಕದ್ದು. ಇಲ್ಲಿದಿದ್ದ ಪ್ರಕ್ರಿಯೆ ಗೈರು ಹಾಜರು ಎಂದು ಪರಿಗಣಿಸಿ ಆ ದಿನದ ಸಂಭಾವನೆಯನ್ನು ಕಡಿತಗೊಳಿಸಲಾಗುವುದು.

17. ಶಿಂಗಿ ವಾಹನ ಮಾಲೀಕರು ಮಾಸಿಕ ಬಾಡಿಗೆ ಸಂಬಂಧಿಸಿದಂತೆ ಈ ಕಟ್ಟೇರಿಗೆ ಬಿಲ್ಲುಗಳನ್ನು ಸಲ್ಲಿಸುವಾಗ ಮಾಹೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಗಳು, ಒಟ್ಟು ಓಡಿಸಿದ ಕಲೋಮೀಟರ್ ಮತ್ತು ಸಮಯಕ್ಕೆ ಸಂಬಂಧಿಸಿದ ದೃಷ್ಟಿಕ್ಕೆ ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಪಡೆದು ಬಿಲ್ಲನ ಜೊತೆ ಸಲ್ಲಿಸುವುದು.
18. ಮೇಲನ ಪರತ್ತು ಮತ್ತು ನಿಬಂಧನೆಗಳನ್ನು ಪಾಲಿಸಿರುವುದು ಮತ್ತು ನಿಲಂಜ್ಞಿಸಿರುವುದು ಕಂಡುಬಂದಲ್ಲಿ ಯಾವುದೇ ಸೂಚನೆ ನೀಡದೇ ಹೊರಗುತ್ತಿಗೆ ಆಧಾರದ ಕರಾರನ್ನು ರದ್ದುಪಡಿಸಲಾಗುವುದು.
19. ವಾಹನ ಚಾಲಕರು ಒಂದು ವೇಳೆ ಕರಾರು ಒಪ್ಪಂದವನ್ನು ರದ್ದುಪಡಿಸಬೇಕಾದರೆ, ಒಂದು ತಿಂಗಳು ಮುಂಚಿತವಾಗಿ ಈ ಕಟ್ಟೇರಿಗೆ ಲಿಖಿತ ಮೂಲಕ ತಿಳಿಸಬೇಕು. ತಪ್ಪಿದ್ದಲ್ಲಿ ಒಂದು ತಿಂಗಳ ವಾಹನದ ಬಾಡಿಗೆ ಮೊತ್ತವನ್ನು ನೀಡುವುದಿಲ್ಲ ಹಾಗೂ ಇದಕ್ಕೂ ಮೊದಲು ಸಹ ಕರಾರು ರದ್ದುಗೊಳಿಸುವ ಹಕ್ಕು ಅಯ್ಯಕ್ಕರು / ಜಂಟಿ ಅಯ್ಯಕ್ಕರವರದ್ದಾಗಿರುತ್ತದೆ.
20. ಆದಾಯ ತೆರಿಗೆ, ಸೇವಾ ತೆರಿಗೆ ಹಾಗೂ ಮುಂದೆ ಉದ್ದೇಶಿಸಬಹುದಾದ ಯಾವುದೇ ರೀತಿಯಲ್ಲಿ ಸರ್ಕಾರಕ್ಕೆ ಕರಾವಣೆ ಮಾಡಿ ಸಲ್ಲಿಸಬೇಕಾದ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಪಾವತಿಸಲಾಗುವುದು.
21. ಯಾವುದೇ ಮುನ್ಮೂಕಣೆ ನೀಡದೆ ಚಾಲಕರ ಸೇವೆಯನ್ನು ರದ್ದುಗೊಳಿಸುವ ಅಧಿಕಾರವನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಅಯ್ಯಕ್ಕರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಟ್ಟೇರಿ-3, ಶಾಂತಿನಗರ, ಬೆಂಗಳೂರು-27 ಇವರು ಹೊಂದಿರುತ್ತಾರೆ.

\* ಪ್ರತಿ ವಾಹನದ ಗುಣಮಟ್ಟವನ್ನು ಹಾಗೂ ಚಾಲನ ಕೊಶಲ್ಯವನ್ನು ಪರಿಶೀಲಿಸಿ ನಂತರವೇ ವಾಹನವನ್ನು ತೋರುಹೋಳಿಸಬುವುದು.



ವಾಣಿಜ್ಯ ತೆರಿಗೆಗಳ ಜಂಟಿ ಅಯ್ಯಕ್ಕರು (ಆಡಳಿತ),  
ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಟ್ಟೇರಿ-3,  
ಶಾಂತಿನಗರ, ಬೆಂಗಳೂರು.

#### ಪ್ರತಿಯಾವಣೆ:

1. ಕಟ್ಟೇರಿ ಸೂಚನಾ ಫಲಕಕ್ಕೆ
2. ಮಾನ್ಯ ವಾಣಿಜ್ಯ ತೆರಿಗೆಗಳ ಅಪರ ಅಯ್ಯಕ್ಕರು (ಕೇಂದ್ರ ಕಟ್ಟೇರಿ)-2, ಬೆಂಗಳೂರು ಇವರಿಗೆ ಮಾಹಿತಿಗಾಗಿ
3. ಮಾನ್ಯ ವಾಣಿಜ್ಯ ತೆರಿಗೆಗಳ ಅಪರ ಅಯ್ಯಕ್ಕರು (ಇ-ಆಡಳಿತ), ಬೆಂಗಳೂರು ಇವರಿಗೆ ಮಾಹಿತಿಗಾಗಿ ಹಾಗೂ ಇಲಾಖೆ ಅಂತರಾಳದಲ್ಲಿ ಪ್ರಕಟಿಸಲು ಕೋರಿದೆ.
4. ಆಪ್ತ ಶಾಖೆಗೆ
5. ಕಡತಕ್ಕೆ